

A2

KARNATAKA POWER TRANSMISSION CORPORATION LIMITED
DEPARTMENTAL EXAMINATION – AUGUST-2022
ASSISTANT GRADE - PART-A – PAPER-II

(KPTCL Accounts Manual Volume I & II, Conditions of Supply of Electricity & Current Tariffs, Karnataka Electricity Reforms Act 1999, Financial Management)
 (Books, Guides Notes etc., are not allowed)

Date: 22.08.2022 Maximum Marks: 100 Time: 2.30 pm to 5.30.pm

Note: The First one hour will be allowed to answer multiple choice questions of OMR sheets and the same will be taken back after one hour.

ಸೂಚನೆ :ಬಹು ಆಯ್ಕೆಯ ಉತ್ತರಗಳುಳ್ಳ ಪ್ರಶ್ನೆಗಳನ್ನು ಉತ್ತರಿಸಲು ಮೊದಲ ಒಂದು ಗಂಟೆ ಸಮಯ ಮಾತ್ರ ನಿಗದಿ ಗೊಳಿಸಿದೆ ಹಾಗೂ ಒಂದು ಗಂಟೆಯ ನಂತರ ಓ.ಎಂ.ಆರ್. ಉತ್ತರ ಪತ್ರಿಕೆಗಳನ್ನು ಹಿಂಪಡೆಯಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ ಸ್ಪಷ್ಟೀಕರಣಗಳಿಗೆ ಇಂಗ್ಲೀಷ್ ಆವೃತ್ತಿಯನ್ನೇ ಪರಿಗಣಿಸುವುದು

PART-A / ಭಾಗ-ಎ

40

1. Applicable tariff for Fodder Choppers & Milking Machines with a Connected Load up to 1HP_____ in LT Categories.

A) LT1 B) LT2(a) C) LT3(i) D) LT5(a)

ಹುಲ್ಲು ಕತ್ತರಿಸುವ ಮತ್ತು ಹಾಲು ಕರೆಯುವ ಯಂತ್ರಕ್ಕೆ ಎಲ್.ಟಿ. ಪ್ರವರ್ಗದಲ್ಲಿ _____ ಜಕಾತಿ (1 ಹೆಚ್.ಪಿ.ಗೆ ಮಿತಿಗೆ ಒಳಪಟ್ಟು) ಅನ್ವಯಿಸುತ್ತದೆ.

A) ಎಲ್‌ಟಿ1 B) ಎಲ್‌ಟಿ2(ಎ) C) ಎಲ್‌ಟಿ3(ಐ) D) ಎಲ್‌ಟಿ5(ಎ)

2. When a person defaults in making payment of the assessed amount, he in addition to the assessed amount shall be liable to pay, on the expiry of thirty days from the date of receipt of the order of assessment, an amount of interest at the rate of _____ compounded every six months.

A) 16% per annum B) 9% per month C) 1% per month D) 16% per month.

ನಿರ್ಧಾರಣ ಅಧಿಕಾರಿಯು ಗೊತ್ತುಪಡಿಸಿದ ಮೊಬಲಗನ್ನು ಸಂಬಂಧಿತ ವ್ಯಕ್ತಿಯು ಪಾವತಿಸದಿದ್ದರೆ, ಆ ವ್ಯಕ್ತಿಯು ಸದರಿ ಮೊಬಲಗನ್ನು ಪಾವತಿಸಬೇಕಾಗುವುದರೊಂದಿಗೆ, 30 ದಿನಗಳ ಅವಧಿಯು ಪೂರ್ಣಗೊಂಡ ನಂತರ ಆ ಮೊಬಲಗಿಗೆ ಪ್ರತಿ ಆರು ತಿಂಗಳಿಗೆ ಚಕ್ರಬಡ್ಡಿಯನ್ನು _____ ದರದಲ್ಲಿ ಪಾವತಿಸಬೇಕಾಗುತ್ತದೆ.

A) ವಾರ್ಷಿಕ ಶೇ.16 B) ಮಾಹೆವಾರು ಶೇ.9 C) ಮಾಹೆವಾರು ಶೇ.1 D) ಮಾಹೆವಾರು ಶೇ.16

3. Identify the Revenue receipts from the following _____.

A) Sale of energy B) Borrowings
C) Consumers Contributions D) Loans from Consumers.

ಕೆಳಗಿನವುಗಳಲ್ಲಿ ಕಂದಾಯ ಸ್ವೀಕೃತಿಯು _____ ಆಗಿರುತ್ತದೆ

A) ವಿದ್ಯುತ್ ಮಾರಾಟ B) ಸಾಲ ಪಡೆಯುವುದು
C) ಬಳಕೆದಾರರ ಕೊಡುಗೆ D) ಬಳಕೆದಾರರಿಂದ ಕೊಡುಗೆ.

4. The Annual Store Budget of the Board will be sent to the Board each year by_____.

A) 15th of April B) 15th of March C) 30th of June D) 15th September

ಮಂಡಳಿಯ ವಾರ್ಷಿಕ ಉಗ್ರಾಣ ಬಜೆಟ್‌ನ್ನು ಪ್ರತಿ ವರ್ಷವೂ ಮಂಡಳಿಗೆ ಕಳುಹಿಸಿಕೊಡಬೇಕಾದ ದಿನಾಂಕ

A) ಏಪ್ರಿಲ್ 15 B) ಮಾರ್ಚ್ 15 C) ಜೂನ್ 30 D) ಸೆಪ್ಟೆಂಬರ್ 15

5. ISD and MSD are collected based on _____ only.
 A) Sanction Load B) Connected Load C) DBT D) None.
 ಪ್ರಾರಂಭಿಕ ಭದ್ರತಾ ಶೇವಣಿ ಮತ್ತು ಮಾಪಕ ಭದ್ರತಾ ಶೇವಣಿ ಮೊತ್ತವನ್ನು _____ ವಿದ್ಯುತ್ ಸಂಪರ್ಕ ಪ್ರಮಾಣದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
 A) ಮಂಜೂರಾದ ಹೊರೆ B) ಸಂಪರ್ಕಿತ ಹೊರೆ C) ಡಿಬಿಟಿ D) ಯಾವುದು ಅಲ್ಲ.
6. Misuse of Power Supply shall be regularized within _____.
 A) 3 months B) 30 days C) 15 days D) None
 ವಿದ್ಯುತ್ ದುರ್ಬಳಕೆಯನ್ನು ಕಡ್ಡಾಯವಾಗಿ _____ ಒಳಗೆ ಸಕ್ರಮ ಗೊಳಿಸತಕ್ಕದ್ದು.
 A) 3 ತಿಂಗಳು B) 30 ದಿನಗಳು C) 15 ದಿನಗಳು D) ಯಾವುದು ಅಲ್ಲ.
7. One of the basic objectives of Financial Management is _____.
 A) Money Market B) Foreign Exchange C) Profit maximization D) Auditing
 ಹಣಕಾಸು ನಿರ್ವಹಣೆಯ ಮುಖ್ಯ ಗುರಿ _____.
 A) ಹಣಕಾಸು ಮಾರುಕಟ್ಟೆ B) ವಿದೇಶಿ ವಿನಿಮಯ C) ಗರಿಷ್ಠ ಲಾಭಗಳಿಸುವಿಕೆ D) ಲೆಕ್ಕ ಪರಿಶೋಧನೆ
8. The term of Office of the Member of KERC is _____.
 A) 7 years B) 10 years C) 3 years D) 5 years
 ಕೆ.ಇ.ಆರ್.ಸಿ. ಸದಸ್ಯರ ಅಧಿಕಾರದ ಅವಧಿ _____.
 A) 7 ವರ್ಷಗಳು B) 10 ವರ್ಷಗಳು C) 3 ವರ್ಷಗಳು D) 5 ವರ್ಷಗಳು
9. According to the Workers Ergonomics, the effectiveness of the workers work has been determined by the _____.
 A) Working environment B) Climate C) Government policy D) Management
 ಕಾರ್ಮಿಕರ ನೀತಿಶಾಸ್ತ್ರದ ಪ್ರಕಾರ, ಒಬ್ಬ ಕಾರ್ಮಿಕನ ಕೆಲಸವು _____ ದಿಂದ ಪ್ರಭಾವಿತವಾಗಿರುತ್ತದೆ.
 A) ಕೆಲಸದ ವಾತಾವರಣ B) ಹವಾಮಾನ C) ಸರ್ಕಾರದ ನೀತಿ D) ಆಡಳಿತ
10. The head quarter of the Consumers Grievances Redressal Forum shall be _____.
 A) Company office B) Circle office C) Zonal office D) None of the above
 ಗ್ರಾಹಕ ಕುಂದುಕೊರತೆ ನಿವಾರಣಾ ವೇದಿಕೆಯ ಕಾರ್ಯ ಸ್ಥಾನವು _____ ಆಗಿರುತ್ತದೆ.
 A) ಕಂಪನಿಯ ಕಾರ್ಯಾಲಯ B) ವೃತ್ತ ಕಛೇರಿ C) ವಲಯ ಕಛೇರಿ D) ಯಾವುದು ಅಲ್ಲ.
11. Estimates for dismantling of Assets shall be sanctioned under the account group
 A) 14 B) 16 C) 10 D) 31
 ಆಸ್ತಿ ಕಳಚುವ ಅಂದಾಜು ಪಟ್ಟಿಯನ್ನು ಮಂಜೂರು ಮಾಡುವ ಲೆಕ್ಕ ವರ್ಗ
 A) 14 B) 16 C) 10 D) 31
12. No Public Buildings under the charges of the board employee may be occupied as a private residence without the consent or orders of the _____.
 A) Zonal Chief Engineer B) Executive Engineer
 C) Superintending Engineer D) None of the above.
 ನಿಗಮದ ಅಧೀನದಲ್ಲಿರುವ ಸಾರ್ವಜನಿಕ ಕಟ್ಟಡವನ್ನು ಖಾಸಗಿ ವಸತಿ ಉಪಯೋಗಕ್ಕೆ _____ ರವರ ಒಪ್ಪಿಗೆ ಇಲ್ಲದೇ ಸ್ವಾಧೀನಕ್ಕೆ ತೆಗೆದುಕೊಳ್ಳಬಾರದು
 A) ವಲಯ ಮುಖ್ಯ ಇಂಜಿನಿಯರ್ B) ಕಾರ್ಯನಿರ್ವಾಹಕ ಇಂಜಿನಿಯರ್
 C) ಅಧೀಕ್ಷಕ ಇಂಜಿನಿಯರ್ D) ಯಾವುದು ಅಲ್ಲ.

13. Financial Instruments can also be called as_____.

- A) Financial Securities B) Foreign Exchange
C) Pooling of Funds D) Financial System.

ಹಣಕಾಸು ಸಾಧನಗಳನ್ನು ಕೆಳಗೆ ತಿಳಿಸಿರುವಂತೆ ಕರೆಯುತ್ತಾರೆ.

- A) ಆರ್ಥಿಕ ಬಂಡವಾಳ ಪತ್ರ B) ವಿದೇಶಿ ವಿನಿಮಯ
C) ನಿಧಿ ಕ್ರೋಢೀಕರಣ D) ಆರ್ಥಿಕ ವ್ಯವಸ್ಥೆ

14. Low tension (LT) means supply voltages of _____ and below.

- A) 230 V B) 650 V C) 400 V D) None of the Above

ಲೋ ಟೆನ್ಷನ್(ಎಲ್.ಟಿ)ಎಂದರೆ _____ ಮತ್ತು ಅದಕ್ಕಿಂತ ಕಡಿಮೆ ಪೂರೈಕೆ ವೋಲ್ಟೇಜ್.

- A) 230 V B) 650 V C) 400 V D) ಮೇಲಿನ ಯಾವುದೂ ಇಲ್ಲ

15. Cheque Dishonour fee for Cheque amount above 1 lakh is _____of the amount subject to minimum of Rs.3000/-.

- A) 5% B) 3% C) 2% D) 1%

ಒಂದು ಲಕ್ಷಕ್ಕಿಂತ ಹೆಚ್ಚಿರುವ ಚೆಕ್ ತಿರಸ್ಕೃತಗೊಂಡಾಗ ವಿಧಿಸುವ ಶುಲ್ಕವು ಚೆಕ್ ಮೊತ್ತದ ಶೇ _____ ರಷ್ಟು ಕನಿಷ್ಠ ರೂ 3000/-.

- A) 5% B) 3% C) 2% D) 1%

16. Executive Engineer can issue NOC for arranging Power Supply to MS building and Layout to all HT upto

- A) 500 KVA. C) 100 KVA.
B) 1000 KVA. D) 2000 KVA.

ಬಹುಮಹಡಿ ಕಟ್ಟಡ ಮತ್ತು ಲೇಔಟ್‌ಗೆ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡುವಾಗ ಕಾರ್ಯನಿರ್ವಾಹಕ ಇಂಜಿನಿಯರ್ ರವರು ಎನ್.ಓ.ಸಿ ನ್ನು ಹೆಚ್.ಟಿ ಸ್ಥಾವರಗಳಿಗೆ _____ವರೆಗೆ ನೀಡಬಹುದು.

- A) 500 ಕೆವಿಎ C) 100 ಕೆವಿಎ
B) 1000 ಕೆವಿಎ D) 2000 ಕೆವಿಎ

17. The Chief Engineer (Electy) will report to Board only losses exceeding Rs. _____ in value on account of fire, theft or other unusual causes.

- A) 50 /- B) 100 /- C) 150 /- D) None

ಬೆಂಕಿ, ಕಳ್ಳತನ ಅಥವಾ ಅಸಾಮಾನ್ಯ ಕಾರಣಗಳಿಂದ ನಷ್ಟ ಉಂಟಾದಾಗ, ಮುಖ್ಯ ಇಂಜಿನಿಯರ್ (ಎ) ರವರು ಮಂಡಳಿಗೆ ರೂ _____ಕ್ಕಿಂತ ಹೆಚ್ಚಿನ ಮೊತ್ತದ ನಷ್ಟವನ್ನು ಮಾತ್ರ ವರದಿ ಮಾಡುತ್ತಾರೆ.

- A) 50 /- B) 100 /- C) 150 /- D) ಯಾವುದೂ ಇಲ್ಲ.

18. Incentive for prompt payment/advance payment is _____ .

- A) 0.20% B) 0.15% C) 0.10% D) 0.25%

ಪ್ರಾಮಾಣಿಕ/ಮುಂಗಡ ಪಾವತಿಗಾಗಿ ನೀಡುವ ಪ್ರೋತ್ಸಾಹ ಧನ _____ .

- A) 0.20% B) 0.15% C) 0.10% D) 0.25%

19. High voltage rebate is not applicable to _____ and railway traction installations.

- A) BMTC B) BMRCL C) KSRTC D) NEKRTC

ಹೆಚ್ಚಿನ ವೋಲ್ಟೇಜು ಸರಬರಾಜು ರಿಯಾಯಿತಿಯು _____ ಮತ್ತು ರೈಲ್ವೆ ಟ್ರಾಕ್ಷನ್‌ಗೆ ಅನ್ವಯಿಸುವುದಿಲ್ಲ.

- A) ಬಿಎಂಟಿಸಿ B) ಬಿಎಂಆರ್‌ಸಿಎಲ್ C) ಕೆಎಸ್‌ಆರ್‌ಟಿಸಿ D) ಎನ್‌ಇಕೆಆರ್‌ಟಿಸಿ

20. Fixed charges for LT6(a) tariff per HP per month upto 67 HP is Rs. _____ as per tariff.

- A) 215/- B) 100/- C) 110/- D) 170/-

ಜಕಾತಿ ಎಲ್.ಟಿ-6 ಎ ಅಡಿಯಲ್ಲಿ 67 ಹೆಚ್.ಪಿ ವರೆವಿಗೂ ಪ್ರತಿ ಹೆಚ್.ಪಿಗೆ ಪ್ರತಿ ತಿಂಗಳಿಗೆ ರೂ. _____ ನಿಗದಿತ ಶುಲ್ಕವನ್ನು ನಿಗದಿ ಪಡಿಸಿದೆ.

- A) 215/- B) 100/- C) 110/- D) 170/-

21. Tariff applicable for Government Horticultural farms is _____.

- A) HT3(a)(i) B) HT3(a)(ii) C) HT3(b) D) HT2(c) (ii)

ಸರ್ಕಾರಿ ತೋಟಗಾರಿಕಾ ಫಾರ್ಮ್‌ಗಳಿಗೆ ಅನ್ವಯಿಸುವ ಜಕಾತಿಯು _____.

- A) ಹೆಚ್.ಟಿ 3(ಎ)(i) B) ಹೆಚ್.ಟಿ 3(ಎ)(ii) C) ಹೆಚ್.ಟಿ-3(ಬಿ) D) ಹೆಚ್.ಟಿ-2(ಸಿ)(ii)

22. Vehicle running expenses other than store vehicles is debited to _____.

- A) 76.132 B) 76.133 C) 76.136 D) 76.137

ಉಗ್ರಾಣದ ವಾಹನಗಳನ್ನು ಹೊರತು ಪಡಿಸಿ ಬೇರೆ ವಾಹನಗಳ ಚಾಲನೆಯ ವೆಚ್ಚವನ್ನು _____ ಲೆಕ್ಕ ಶೀರ್ಷಿಕೆಗೆ ಡೆಬಿಟ್ ಮಾಡಲಾಗುವುದು.

- A) 76.132 B) 76.133 C) 76.136 D) 76.137

23. AEE Can purchase contingencies up to Rs. _____ per month.

- A) 500/- B) 1,000/- C) 2,000/- D) 3,000/-

ಸ.ಕಾ.ಇಂ ರವರು ಸಾದೀಲ್ವಾರು ಖರೀದಿಗೆ ರೂ. _____ ವರೆಗೆ ಪ್ರತಿ ಮಾಹೆ ಬಳಸಬಹುದು.

- A) 500/- B) 1,000/- C) 2,000/- D) 3,000/-

24. _____ shall be maintained in all the stores.

- A) Numerical stock ledgers B) Pricing ledger
C) General ledger D) None

_____ ವನ್ನು ಎಲ್ಲಾ ಉಗ್ರಾಣಗಳಲ್ಲಿ ನಿರ್ವಹಿಸುತ್ತಾರೆ.

- A) ಸಾಂಖ್ಯಿಕ ದಾಸ್ತಾನು ಖಾತೆ ಪುಸ್ತಕ B) ದರ ಖಾತೆ ಪುಸ್ತಕ
C) ಸಾಮಾನ್ಯ ಖಾತೆ ಪುಸ್ತಕ D) ಯಾವುದೂ ಇಲ್ಲ.

25. The Capital market is a market for _____ funds.

- A) Short term B) Medium term C) Long term D) None of the above

ಬಂಡವಾಳ ಮಾರು ಕಟ್ಟಿಯು _____ ನಿಧಿಯಿಂದ ಕೂಡಿದ ಮಾರು ಕಟ್ಟಿಯಾಗಿರುತ್ತದೆ.

- A) ಅಲ್ಪ ಅವಧಿಯ B) ಮಧ್ಯಮ ಅವಧಿಯ C) ದೀರ್ಘ ಅವಧಿಯ D) ಯಾವುದೂ ಅಲ್ಲ.

26. The Consumption during any month of the declared off-season shall not be more than _____ percent of the average consumption of the previous working season.

- A) 25% B) 15% C) 50% D) None of the above

ಅಕಾಲಿಕ ಅವಧಿ ಎಂದು ಘೋಷಿಸಿರುವ ಯಾವುದೇ ತಿಂಗಳಿನಲ್ಲಿ ಗರಿಷ್ಠ/ವಿದ್ಯುತ್ ಬಳಕೆಯು, ಗುತ್ತಿಗೆ ಬೇಡಿಕೆ/ಹಿಂದೆ ಕಾರ್ಯನಿರ್ವಹಿಸಿದ ಅವಧಿಯಲ್ಲಿನ ಬಳಕೆಯ ಶೇ _____ ಕ್ಕಿಂತ ಅಧಿಕವಾಗಿರಕೂಡದು.

- A) ಶೇ 25 B) ಶೇ 15% C) ಶೇ 50% D) ಮೇಲಿನ ಯಾವುದೂ ಅಲ್ಲ

27. Solar Rebate of 50 paise per unit of electricity consumed subject to a maximum of _____ per installation per month will be allowed to tariff schedule LT2(a).

- A) Rs 20 B) Rs 10 C) Rs 30 D) Rs 50

ಸೌರಶಕ್ತಿ ಬಳಸಿದ ಸ್ಥಾಪನೆಗಳಿಗೆ ಬಳಸಿದ ಪ್ರತಿ ಯೂನಿಟ್‌ಗೆ 50 ಪೈಸೆಯಂತೆ, ತಿಂಗಳಿಗೆ ಪ್ರತಿ ಸ್ಥಾಪನೆಗೆ ಗರಿಷ್ಠ ಮಿತಿ _____ ರಂತೆ ರಿಯಾಯಿತಿಯನ್ನು ನೀಡಲಾಗುವುದು.

- A) ರೂ 20 B) ರೂ 10 C) ರೂ 30 D) ರೂ 50

28. EHT means supply voltage above

- A) 33KV B) 11kv C) 66kv D) none of the above

ಈಹೆಚ್.ಟಿ ಅಂದರೆ ವಿದ್ಯುತ್ ಸರಬರಾಜು _____ಮೇಲ್ಪಟ್ಟು.

- A) 33ಕೆವಿ B) 11ಕೆವಿ C) 66 ಕೆ.ವಿ D) ಮೇಲಿನ ಯಾವುದು ಅಲ್ಲ

29. HT-5 Tariff applicable to the sanctioned load _____ and above.

- A) 67KW and above B) 67 HP and above
C) 40HP and above D) None of the above

ತಾತ್ಕಾಲಿಕ ವಿದ್ಯುತ್ ಸರಬರಾಜಿನ ಅಡಿಯಲ್ಲಿ (HT-5) ವಿದ್ಯುತ್ ಪಡೆಯುವ _____ಗುತ್ತಿಗೆ ಬೇಡಿಕೆಯನ್ನು ಹೊಂದಿರುವ ಎಲ್ಲಾ ಪ್ರವರ್ಗಗಳಿಗೆ ಈ ವಿದ್ಯುತ್ ದರ ಅನುಸೂಚಿಯು ಅನ್ವಯಿಸುತ್ತದೆ.

- A) 67 ಕೆ.ಡಬ್ಲ್ಯೂ ಮತ್ತು ಅಧಿಕ B) 67 ಹೆಚ್.ಪಿ ಮತ್ತು ಅಧಿಕ
C) 40 ಹೆಚ್.ಪಿ ಮತ್ತು ಅಧಿಕ D) ಮೇಲಿನ ಯಾವುದು ಅಲ್ಲ

30. Periodicity of testing of HT installations is _____

- A) Every six months B) Once in a year C) Once in 2 years D) Once in 5 years.

ಹೆಚ್.ಟಿ ಸ್ಥಾವರಗಳನ್ನು _____ಪರೀಕ್ಷಿಸಲಾಗುವುದು.

- A) 6 ತಿಂಗಳಿಗೊಮ್ಮೆ B) ವರ್ಷಕ್ಕೊಮ್ಮೆ C) 2 ವರ್ಷಕ್ಕೊಮ್ಮೆ D) 5 ವರ್ಷಕ್ಕೊಮ್ಮೆ.

31. All installations whose average consumption is less than 20 units per KW per month or more than 300 units per KW per month shall be mandatorily tested _____.

- A) Every six months B) Every year C) Once in 2 years D) Once in 5 years.

ತಿಂಗಳಿಗೆ ಪ್ರತಿ ಕಿ.ವ್ಯಾ ಗೆ 20 ಯೂನಿಟ್‌ಗಳಿಗಿಂತ ಕಡಿಮೆ ಅಥವಾ ತಿಂಗಳಿಗೆ 300 ಯೂನಿಟ್ ಗಳಿಗಿಂತ ಹೆಚ್ಚಿನ ಸರಾಸರಿ ಬಳಕೆಯ ಎಲ್ಲಾ ಸ್ಥಾಪನೆಗಳನ್ನು _____ಕಡ್ಡಾಯವಾಗಿ ಪರೀಕ್ಷಿಸಬೇಕು.

- A) 6 ತಿಂಗಳಿಗೊಮ್ಮೆ B) ವರ್ಷಕ್ಕೊಮ್ಮೆ C) 2 ವರ್ಷಕ್ಕೊಮ್ಮೆ D) 5 ವರ್ಷಕ್ಕೊಮ್ಮೆ

32. Charges for Transfer of LT and HT Installation is Rs _____ & _____

- A) Rs 50 & 100 B) Rs 100 & 200 C) Rs 100 & 500 D) Rs 100 & 250

ಎಲ್.ಟಿ & ಹೆಚ್.ಟಿ ಅನುಸ್ಥಾಪನೆಯ ವರ್ಗಾವಣೆಗೆ ವಿಧಿಸುವ ವರ್ಗಾವಣೆ ಶುಲ್ಕ _____ & _____

- A) ರೂ 50 & 100 B) ರೂ 100 & 200 C) ರೂ 100 & 500 D) ರೂ 100 & 250

33. Charges for Testing for servicing a new installation is

- A) Rs 50 B) Rs 100 C) Rs 200 D) No charges

ಹೊಸ ಸ್ಥಾವರಗಳನ್ನು ಪರೀಕ್ಷಿಸಲು ವಿಧಿಸುವ ಶುಲ್ಕ

- A) ರೂ 50 B) ರೂ 100 C) ರೂ 200 D) ಯಾವುದೇ ಶುಲ್ಕ ವಿಧಿಸುವುದಿಲ್ಲ.

34. Compounding charges for Theft of electricity for HT installations is

- A) 1000 per KVA of contract demand B) 2000 per KVA of contract demand
C) 10,000 per KVA of contract demand D) 15000 per KVA of contract demand

ಹೆಚ್.ಟಿ. ಸ್ಥಾವರಗಳ ವಿದ್ಯುತ್ ಕಳ್ಳತನಕ್ಕೆ ವಿಧಿಸುವ ಕಾಂಪೌಂಡಿಂಗ್ ಶುಲ್ಕ

- A) 1000/ಕೆವಿ ರ ಗುತ್ತಿಗೆ ಬೇಡಿಕೆ B) 2000/ಕೆವಿ ರ ಗುತ್ತಿಗೆ ಬೇಡಿಕೆ
C) 10,000/ ಕೆವಿ ರ ಗುತ್ತಿಗೆ ಬೇಡಿಕೆ D) 15000/ಕೆವಿ ರ ಗುತ್ತಿಗೆ ಬೇಡಿಕೆ

35. Electricity Tax is levied on

- A) Energy charges B) Fixed charges
C) Total bill amount D) both Fixed and energy charges

ವಿದ್ಯುತ್ ತೆರಿಗೆಯನ್ನು _____ ರ ಮೇಲೆ ವಿಧಿಸಲಾಗುತ್ತದೆ.

- A) ವಿದ್ಯುತ್ ಶುಲ್ಕ
B) ನಿಗದಿತ ಶುಲ್ಕ
C) ಒಟ್ಟು ಜಲ್ಲಿನ ಮೊತ್ತ
D) ನಿಗದಿತ ಶುಲ್ಕ ಮತ್ತು ವಿದ್ಯುತ್ ಶುಲ್ಕ

36. 'Act' means

- A) The Electricity Act, 2003.
B) The Electricity Reforms Act 1999.
C) The Electricity Act, 1910.
D) None of the above.

ಕಾಯಿದೆ ಎಂದರೆ

- A) ವಿದ್ಯುಚ್ಛಕ್ತಿ ಕಾಯ್ದೆ, 2003
B) ವಿದ್ಯುತ್ ಸುಧಾರಣಾ ಕಾಯ್ದೆ 1999
C) ವಿದ್ಯುಚ್ಛಕ್ತಿ ಕಾಯ್ದೆ, 1910
D) ಮೇಲಿನ ಯಾವುದು ಅಲ್ಲ

37. If deposits remain non refunded more than 3 years the amount should be credited to the account

- A) 62.917
B) 62.560
C) 46.101
D) 46.450

ರೇವಣಿ ಮೊತ್ತ 3 ವರ್ಷಗಳಿಗಿಂತಲೂ ಮೇಲ್ಪಟ್ಟು ಮರುಪಾವತಿಯಾಗದೆ ಉಳಿದಿದ್ದರೆ, ಆ ಮೊತ್ತವನ್ನು ಜಮಾ ಮಾಡುವ ಖಾತೆ

- A) 62.917
B) 62.560
C) 46.101
D) 46.450

38. Regarding petrol, evaporation loss up to _____ percent is permissible and treated as "loss on stores".

- A) 1%
B) 12%
C) 1/2%
D) 25%

ಪೆಟ್ರೋಲ್ ಸಂಬಂಧಿಸಿದಂತೆ _____ ರಷ್ಟು ಆವಿಯಾಗುವಿಕೆಯ ನಷ್ಟವನ್ನು ಉಗ್ರಾಣ ನಷ್ಟ ಎಂದು ಪರಿಗಣಿಸಲಾಗುತ್ತದೆ.

- A) 1%
B) 12%
C) 1/2%
D) 25%

39. In case the materials are not delivered within the stipulated delivery schedule penalty at 1/2% per week or part thereof, subject to maximum of _____ of the contract value should be levied.

- A) 5%
B) 10%
C) 15%
D) 25%

ನಿಗದಿತ ಸಮಯದಲ್ಲಿ ಸಾಮಗ್ರಿಗಳನ್ನು ತಲುಪಿಸದಿದ್ದಲ್ಲಿ ವಾರಕ್ಕೆ ಶೇ1/2 ದಂಡ ಅಥವಾ ಅದರ ಭಾಗವಾಗಿ, ಒಪ್ಪಂದದ ಮೌಲ್ಯದ ಗರಿಷ್ಠ _____ ಗೆ ಒಳಪಟ್ಟಿರುತ್ತದೆ.

- A) ಶೇ 5
B) ಶೇ 10
C) ಶೇ 15
D) ಶೇ 25

40. If the meter is found to be not recording (for any reasons other than tampering) the Consumer shall be billed for a period of not more than

- A) 6 billing months
B) 12 billing months
C) 3 billing months
D) None of the above

ಮೀಟರ್ ರೆಕಾರ್ಡಿಂಗ್ ಆಗದಿರುವುದು ಕಂಡುಬಂದ ಸಂದರ್ಭದಲ್ಲಿ (ಯಾವುದೇ ಕಾರಣಗಳಿಂದಾಗಿ ಟ್ಯಾಂಪರಿಂಗ್ ಹೊರತುಪಡಿಸಿ), ಗ್ರಾಹಕನಿಗೆ _____ ಗಿಂತ ಹೆಚ್ಚಿನ ಅವಧಿಗೆ ಬಿಲ್ ಮಾಡುವಂತಿಲ್ಲ

- A) 6 ಬಿಲ್ಲಿಂಗ್ ತಿಂಗಳು
B) 12 ಬಿಲ್ಲಿಂಗ್ ತಿಂಗಳು
C) 3 ಬಿಲ್ಲಿಂಗ್ ತಿಂಗಳು
D) ಮೇಲಿನ ಯಾವುದು ಅಲ್ಲ

PART-B/ಭಾಗ-ಬಿ

1. Write short notes on.

5x2=10

- A. Filling of Appeal
- B. Custody of Cash
- C. Intermediate payment
- D. List of basic objectives of financial management
- E. Unauthorized use of Electricity

ಕಿರು ಟಿಪ್ಪಣಿ ಬರೆಯಿರಿ

- (A) ಮೇಲ್ಮನವಿಯನ್ನು ಸಲ್ಲಿಸುವ ವಿಧಾನ
- (B) ನಗದಿನ ರಕ್ಷಣೆ
- (C) ಮಧ್ಯಂತರ ಪಾವತಿ
- (D) ಹಣಕಾಸು ನಿರ್ವಹಣೆಯ ಮೂಲ ಉದ್ದೇಶಗಳ ಪಟ್ಟಿ
- (E) ವಿದ್ಯುತ್ ಅನಧಿಕೃತ ಬಳಕೆ

2. Indicate the tariff applicable in following

5

- A) Jails and Prisons
- B) Bulk Ice cream and Ice manufacturing units
- C) Railway staff quarters with single meter
- D) Race course
- E) Water purifying plants maintained by Government

ಕೆಳಗಿನವುಗಳಿಗೆ ಅನ್ವಯಿಸುವ ಜಕಾತಿಗಳನ್ನು ಸೂಚಿಸುವುದು

- A) ಜೈಲುಗಳು ಮತ್ತು ಬಂದಿಖಾನೆಗಳು
- B) ಸಗಟು ಐಸ್ ಮತ್ತು ಐಸ್‌ಕ್ರೀಮ್ ತಯಾರಿಕ ಘಟಕಗಳು
- C) ಒಂದೇ ಮೀಟರ್ ಇರುವ ರೈಲ್ವೇ ಸಬ್ಬಂದಿ ಕ್ವಾರ್ಟರ್ಸ್
- D) ರೇಸ್ ಕೋರ್ಸ್.
- E) ಶುದ್ಧೀಕರಿಸುವ ಕುಡಿಯುವ ನೀರಿನ ಘಟಕಗಳು.

3. Explain the Objectives of Financial Management.

5

ಹಣಕಾಸು ನಿರ್ವಹಣೆಯ ಉದ್ದೇಶಗಳನ್ನು ವಿವರಿಸಿ.

4. Explain about Insurance of Board Property.

5

ಮಂಡಳಿಯ ಆಸ್ತಿಯ ಮೇಲೆ ವಿಮೆ ಬಗ್ಗೆ ವಿವರಿಸಿ.

5 What is the meaning of Fixed capital? List the factors which determine the fixed capital.

ಸ್ಥಿರ ಬಂಡವಾಳದ ಅರ್ಥವೇನು ಮತ್ತು ಸ್ಥಿರ ಬಂಡವಾಳವನ್ನು ನಿರ್ಧರಿಸುವ ಅಂಶಗಳನ್ನು ಪಟ್ಟಿ ಮಾಡಿ.

5

6. Explain Assests, Appropriation & Book Transfer.

5

ಆಸ್ತಿ, ವಿನಿಯೋಗ ಮತ್ತು ಪುಸ್ತಕ ವರ್ಗಾವಣೆಯನ್ನು ವಿವರಿಸಿ.

7. Prepare the HT bill of a Hotel located in Bangalore for the month of May-2022.

10

1. Contract Demand 750 KVA
2. Meter Reading

Date	KWH	KVA	MD
01.05.2022	65748	66249	1.62
01.04.2022	65258	65649	1.30
Meter constant	500	500	500
3. Previous bill Rs.25,45,050/- was paid 2 days after due date.
4. Tariff Applicable: HT2(b)(i)
5. Demand charges: Rs.300/KVA
6. Energy charges: For the first two lakh units 930 paise/unit
For the balance units 940 paise/unit
7. FAC : Nil
8. Electricity Tax: 9%

ಈ ಕೆಳಕಂಡ ವಿವರಗಳೊಂದಿಗೆ ಬೆಂಗಳೂರಿನಲ್ಲಿರುವ ಹೋಟೆಲ್ ನ ಮೇ-2022 ರ ಹೆಚ್.ಟಿ ಬಿಲ್ಲನ್ನು ತಯಾರಿಸುವುದು.

1. ಒಪ್ಪಂದದ ಬೇಡಿಕೆ : 750 ಕೆವಿಎ
2. ಮಾಪಕ ರೀಡಿಂಗ್

ದಿನಾಂಕ	ಕೆಡಬ್ಲ್ಯೂಹೆಚ್	ಕೆವಿಎ	ಎಂಡಿ
01.05.2022	65748	66249	1.62
01.04.2022	65258	65649	1.30
ಮಾಪಕ ಸ್ಥಿರಾಂಕ	500	500	500
3. ಹಿಂದಿನ ತಿಂಗಳ ಬಿಲ್ಲು ರೂ.25,45,050/- ಗಳನ್ನು ವಾಯದೆಯ ದಿನದಿಂದ 2 ದಿನಗಳ ನಂತರ ಪಾವತಿಸಲಾಗಿದೆ.
4. ಜಕಾತಿ : HT2(b)(i)
5. ಬೇಡಿಕೆ ಶುಲ್ಕ: ರೂ.300 ಪ್ರತಿ ಕೆವಿಎ
6. ವಿದ್ಯುತ್ ಶುಲ್ಕ: ಮೊದಲ 2 ಲಕ್ಷ ಯುನಿಟ್‌ಗಳಿಗೆ 930 ಪೈಸೆ ಪ್ರತಿ ಯುನಿಟ್‌ಗೆ
2 ಲಕ್ಷ ಮೇಲ್ಪಟ್ಟ ಯುನಿಟ್‌ಗಳಿಗೆ 940 ಪೈಸೆ ಪ್ರತಿ ಯುನಿಟ್‌ಗೆ
7. ಇಂಧನ ವ್ಯತ್ಯಾಸ ಹೊಂದಾಣಿಕೆ ದರ : ಇಲ್ಲ
8. ವಿದ್ಯುತ್ ತೆರಿಗೆ: 9%

8. Prepare the bill of Guest house run by Buddhist spiritual Centre in Bangalore City area for the month of June-2022.

5

1. Sanction load = 85 kw
2. Present Reading = 7273
3. Previous Reading = 6954
4. Constant = 30
5. Recorded PF = 0.99
6. Energy Charges : For 50 units Rs.8.00/Unit and
above 50 units Rs.9.00/Unit.
7. Reading date 15th
8. FAC – Nil

ಈ ಕೆಳಗೆ ನೀಡಿರುವ ವಿವರಗಳಿಂದ ಬುದ್ಧಿವಂತ ಸ್ಟಿರಿಚುವಲ್ ಸೆಂಟರ್ ರವರಿಂದ ಬೆಂಗಳೂರಿನಲ್ಲಿ ನಡೆಸಲ್ಪಡುತ್ತಿರುವ ಗೆಸ್ಟ್ ಹೌಸ್ ಸ್ಥಾವರದ ಜೂನ್ -2022 ರ ಮಾಹೆಯ ಬಿಲ್ಲನ್ನು ಕಂಡುಹಿಡಿಯಿರಿ.


1. ಮಂಜೂರಾದ ವಿದ್ಯುತ್ ಭಾರ : 85 ಕಿ.ವ್ಯಾ.
2. ಇಂದಿನ ಗಣಾಂಕ = 7273
3. ಹಿಂದಿನ ಗಣಾಂಕ = 6954
4. ಮಾಪಕ ಗುಣಾಂಕ = 30
5. ಪಿ.ಎಫ್ = 0.99
6. ವಿದ್ಯುತ್ ಬಳಕೆ ಶುಲ್ಕಗಳು – ಮೊದಲ 50 ಯೂನಿಟ್‌ಗಳಿಗೆ ರೂ.8.00/ಯೂನಿಟ್ ಮತ್ತು
50 ಯೂನಿಟ್‌ಗಳನ್ನು ಮೀರಿದ ಬಳಕೆಗೆ ರೂ.9.00/ಯೂನಿಟ್
7. ಮಾಪಕ ಓದುವ ದಿನಾಂಕ- 15 ನೇ ತಾರೀಖು
8. ಇಂಧನ ಹೊಂದಾಣಿಕೆ ವೆಚ್ಚ - ಇರುವುದಿಲ್ಲ

9. Distinguish between a Public Company and Private Company. 5

ಪಬ್ಲಿಕ್ ಕಂಪನಿ ಮತ್ತು ಪ್ರೈವೇಟ್ ಕಂಪನಿ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ.

10. What are all the documents required for transfer of Installation? 5

ಸ್ಥಾವರವನ್ನು ಒಬ್ಬರ ಹೆಸರಿಂದ ಇನ್ನೊಬ್ಬರಿಗೆ ವರ್ಗಾಯಿಸಬೇಕಾದರೆ ಯಾವ ದಾಖಲಾತಿಗಳನ್ನು ಪಡೆಯಬೇಕು?



 Your Personal Exam Guide